



ಮಂದಹಾಸ

ಆಕಳಿಕೆ ಎನ್ನುವುದು
ಕೆಲವೊಮ್ಮೆ
ಗಂಭೀರವಾದ
ಸಾಮಾಜಿಕ ಸಮಸ್ಯೆ!
ಅಂದಹಾಗೆ, ಈ
ಆಕಳಿಕೆಗೂ ಕೊರೊನಾ
ಕಾಲಘಟ್ಟ 'ಮಾಸ್ಕ್'
ಮೂಲಕ ಪರಿಹಾರ
ನೀಡಿರುವುದು
ನಿಮ್ಮ ಗಮನಕ್ಕೆ
ಬಂದಿದೆಯೇ?

■ ಸುಮಾ ರಮೇಶ್

ಆಕಳಿಸಿ ಆಕಳಿಸಿ ಬೀಳದಿರು ಗೆಳತಿ...



‘ಒಂ’ದ್ ಪ್ರಾಬ್ಲಂ ಆಗ್ಗಿಟ್ಟಿದೆ ಮಾಲಾ...
ಮೂರು ದಿನದಿಂದ ಯಾಕೋ ನಿಡ್ರೆ
ಬರ್ನಿಲ್ಲ’ ಎಂದು ಗೆಳತಿ ಶಾರಿ ಅವಳೇಯಲ್ಲಿ ಕರೆ
ಮಾಡಿ ಕೊರಗಿದಳು. ಅವಳ ಎಷ್ಟೋ ಕಾಂಪ್ಲಿ ಕೇಟೆಡ್
ಸಮಸ್ಯೆಗಳಿಗೆ ಆಗಾಗ ನನ್ನ ಅಸಾಧಾರಣ
ಐಡಿಯಾಗಳು ಪರಿಹಾರ ನೀಡಿದ್ದಿದೆ. ಕೆಲವೊಮ್ಮೆ
ಎಡವಟ್ಟಾದದ್ದೂ ಇದೆ.
‘ಯಾಕೆ ಶಾರೀ... ಏನಾಯ್ತು?’
‘ಏನ್ ಹೇಳ್ಲಿ ಮಾಲಾ... ಬೆಳಗಿನಿಂದ ಸಂಜೆ ತನಕ
ಆಕಳಿಸಿ ಆಕಳಿಸಿ ಸಾಕಾಗಿದೆ...’

‘ಕೆಲ್ಲ ಮಾಡಿ ಸಾಕಾಗೋದ್ ಕೇಳಿದ್ದೆ. ಆಕಳಿಸೀನೂ
ಸಾಕಾಗುತ್ತಾ? ಯಾರೋ ನೆನಪಿಸಿಕೊಂಡಿರಬೇಕು.
ಯಾರ ಹತ್ತಾನಾದ್ರೂ ಸಾಲ ಇನ್ನೊಂದಿದೀಯ?’
‘ನಗಬೇಡ್ಲೆ. ನನ್ ಕಷ್ಟ ನನ್ನೆ. ಒನ್ ಮಿನಿಟ್‌ನಲ್ಲಿ
ಮೂರು ಸಲ ಆಕಳಿಕೆ ಬರುತ್ತೆ. ಲೆಕ್ಕ ಹಾಕು...
ಪುಣ್ಯಕ್ಕೆ, ಇನ್ನೂ ಬಾಯಿ ಮುದೋಗಿಲ್ಲ ಅಷ್ಟೇ...’
ಇದು ಗಂಭೀರವಾದ ವಿಷಯವೇ
ಎನಿಸಿತು. ಪುರುಷರಿಗಿಂತ ಮಹಿಳೆಯರು
ಹೆಚ್ಚು ಆಕಳಿಸುವರೆಂದು ಅಧ್ಯಯನಗಳು
ಸಾಬೀತುಪಡಿಸಿರುವ ವರದಿ ಇಟಲಿಯ ಜರ್ನಲ್‌ನಲ್ಲಿ